

ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ(ಪಶ್ಚಿಮ) ಇವರಿಂದ 2021 ವರ್ಷಾಂತ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1) (ಬಿ) ಅಡಿಯಲ್ಲಿ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದ ಮಾಹಿತಿ.

ನಿಯಮ 4(1) (ಬಿ) ಕುರಿತು ವಿವರಗಳು

1. (1) (ಬಿ) (1) ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:

ಸಂಘಟನೆ:- ಪ್ರಾದೇಶಿಕ ಸಾರಿಗೆ ಅಧಿಕಾರಿರವರು ಈ ಕಚೇರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ಅ) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು : 02

ಆ) ತೆರಿಗೆ ಮತ್ತು ಖಜಾನೆ ಅಧಿಕಾರಿಗಳು : 01

ಇ) ಹಿರಿಯ ಮೋಟಾರು ವಾಹನ ಅಧಿಕಾರಿಗಳು : 04

ಈ) ಮೋಟಾರು ವಾಹನ ನಿರೀಕ್ಷಕರು : 06

ಉ) ಅಧೀಕ್ಷಕರು : 04

ಊ) ಲೆಕ್ಕಾಧೀಕ್ಷಕರು : 01

ಋ) ಶೀಘ್ರಲಿಪಿಗಾರರು : 01

ಎ) ಪ್ರಥಮ ದರ್ಜೆ ಸಹಾಯಕರು : 08

ಏ) ದ್ವಿತೀಯ ದರ್ಜೆ ಸಹಾಯಕರು : 12

ಐ) ಬೆರಳಚ್ಚುಗಾರರು : 02

ಒ) ಹಿರಿಯ ವಾಹನ ಚಾಲಕರು : 01

ಓ) ವಾಹನ ಚಾಲಕರು : 02

ಔ) ಅಟೆಂಡರ್ : 01

ಅಂ) ಜವಾನರು : 06

ಈ ಕಚೇರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೆತರ ವಾಹನಗಳ ನೋಂದಣಿ, ತೆರಿಗೆ ವಸೂಲಾತಿ, ಕಲಿಕಾ ಚಾಲನಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾರ್ಯ ನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನ ಕಾಯ್ದೆ. 1988
- 2) ಕೇಂದ್ರ ಮೋಟಾರು ವಾಹನ ನಿಯಮಗಳು, 1989
- 3) ಕರ್ನಾಟಕ ಮೋಟಾರು ವಾಹನ ನಿಯಮಗಳು, 1989
- 4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು

ಪ್ರಮುಖ ಕಾರ್ಯಗಳು

1. ವಾಹನಗಳ ನೋಂದಣಿ.
2. ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ.
3. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.
4. ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.
5. ಅಪಘಾತಕ್ಕೀಡಾದ ವಾಹನಗಳನ್ನು ಪರಿಕ್ಷಿಸಿ ಅದರ ಬಗ್ಗೆ ಅಭಿಪ್ರಾಯ ನೀಡುವುದು.
6. ರಸ್ತೆ ಸುರಕ್ಷತಾ ಕಾರ್ಯಕ್ರಮಗಳು.
7. ವಾಹನಗಳಿಂದಂಟಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
8. ಪ್ರವರ್ತನ ಕಾರ್ಯ ಹಾಗೂ ದಂಡ ವಿಧಿಸುವುದು.
9. ಸಾರಿಗೆ ವಾಹನಗಳ ಅರ್ಹತಾ ಪತ್ರ ನೀಡಿಕೆ/ನವೀಕರಣ.
10. ಸಾರಿಗೆತರ ವಾಹನಗಳ ನೋಂದಣಿ ನವೀಕರಣ.
11. ವಾಹನಗಳ ಅನುಪಯುಕ್ತತೆ ಪರಿಶೀಲನೆ.

2. 4 (1) (ಬಿ) (II) ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

1) ಕಚೇರಿ ವಿಳಾಸ:- ಪ್ರಾಥೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ಪ್ರಾಥೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಚೇರಿ, ಧಾರವಾಡ(ಪಶ್ಚಿಮ), ರಾಯಾಪುರ, ಜಿಲ್ಲೆ:ಧಾರವಾಡ.

2) ಪ್ರಾಥೇಶಿಕ ಸಾರಿಗೆ ಅಧಿಕಾರಿಗಳು:- ಕಚೇರಿಯ ಮುಖ್ಯಸ್ಥರಾಗಿದ್ದು, ಕಚೇರಿಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಕಚೇರಿಯ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಿಬ್ಬಂದಿಯ ನಿಯಂತ್ರಣ, ಕೆಲಸದ ಹಂಚಿಕೆಯನ್ನು ಮಾಡುವ ಅಧಿಕಾರವನ್ನು ಸಹ ಹೊಂದಿರುತ್ತಾರೆ. ಹಾಗೆಯೇ ಪ್ರಾಥೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.

3) ಸಹಾಯಕ ಪ್ರಾಥೇಶಿಕ ಸಾರಿಗೆ ಅಧಿಕಾರಿಗಳು 1 :-

ಇವರು ಸಾರಿಗೆತರ ನೋಂದಣಿ ವಿಭಾಗಕ್ಕೆ ಮುಖ್ಯಸ್ಥರಾಗಿದ್ದು, ಸಾರಿಗೆತರ ವಿಭಾಗಕ್ಕೆ ಒಳಪಡುವ ಎಲ್ಲ ಹೊಸ ವಾಹನಗಳ ನೋಂದಣಿ ಸಂಖ್ಯೆ ನೀಡುವ, ಹಳೆ ವಾಹನಗಳ ಮಾಲಿಕತ್ವ ವರ್ಗಾವಣೆ, ಕಂತುಕಾರಾರು ನಮೂದನೆ, ರದ್ದತಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಿ,

ಸಹಾಯಕ ಪ್ರಾಥೇಶಿಕ ಸಾರಿಗೆ ಅಧಿಕಾರಿಗಳು 2 :-

ಚಾಲನಾ ಅನುಜ್ಞಾ ಪತ್ರಗಳ ವಿಭಾಗಕ್ಕೆ ಮುಖ್ಯಸ್ಥರಾಗಿದ್ದು, ಅನುಜ್ಞಾ ಪತ್ರಗಳ ವಿಭಾಗಕ್ಕೆ ಒಳಪಡುವ ಎಲ್ಲ ಹೊಸ ಕಲಿಕಾ ಚಾಲನಾ ಅನುಜ್ಞಾ/ಹೊಸ ಅನುಜ್ಞಾಪತ್ರ ನೀಡುವ, ಹಳೇ ಅನುಜ್ಞಾಪತ್ರಗಳ ನವೀಕರಣ,ವಿಳಾಸ ಬದಲಾವಣೆ ನಮೂದನೆ, ರದ್ದತಿ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳ ನೀಡಿಕೆ/ನವೀಕರಣ/ವಿಳಾಸ ಬದಲಾವಣೆ ನಮೂದು ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಿ, ಕಚೇರಿ ಮುಖ್ಯಸ್ಥರಿಗೆ ಸಹಾಯಕರಾಗಿ ಹಾಗೂ ಅವರು ನೀಡುವ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ.

4) ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು:-

ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅರ್ಹತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಕಲಿಕಾ ಚಾಲನಾ ಹಾಗೂ ನಿರ್ವಾಹಕರ ಪರೀಕ್ಷೆಗಳಿಗೆ ಒಳಪಡಿಸಿ ಅನುಜ್ಞಾ ಪತ್ರಗಳನ್ನು ನೀಡಲು ವರದಿಯನ್ನು ನೀಡುವುದು, ವಾಹನಗಳ ತಪಾಸಣೆ,ಪ್ರವರ್ತನ ಕಾರ್ಯನಿರ್ವಹಣೆ, ಅಪಘಾತ ವಾಹನಗಳ ವೀಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಾವುದೇ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುವುದು.

5) ತೆರಿಗೆ ಮತ್ತು ಖಜಾನೆ ಅಧಿಕಾರಿ: ಕಚೇರಿಯಲ್ಲಿ ಸಾರ್ವಜನಿಕರಿಂದ ಪಾವತಿಸಲ್ಪಡುವ ತೆರಿಗೆ ಮತ್ತು ಶುಲ್ಕಗಳನ್ನು ಪರಿಶೀಲಿಸಿ ದಿನ ನಿತ್ಯದ ನಗದು ವಹಿಗಳಲ್ಲಿ ನಮೂದಿಸಿದ ಕುರಿತು ಪರಿಶೋಧಿಸಿ, ಖಜಾನೆಗೆ ಜಮಾ ಮಾಡುವುದು ಖಜಾನೆ ವಿಭಾಗದ ಮೇಲ್ವಿಚಾರಣೆ, ಖಜಾನೆ ವಿಭಾಗದಲ್ಲಿನ ಸಿಬ್ಬಂದಿಗಳ ಕೆಲಸ ಮೇಲ್ವಿಚಾರಣೆ, ತೆರಿಗೆ ಪಾವತಿಸಿಕೊಳ್ಳುವುದು, ತೆರಿಗೆ ಲೆಕ್ಕಾಚಾರ ಮಾಡುವುದು ಕಚೇರಿಯ ಎ ಮತ್ತು ಬಿ ಚಲನ್ ಹಾಗೂ ಕಂಪ್ಯೂಟರ್ ಚಲನಗಳ ಜವಾಬ್ದಾರಿ ವಹಿಸಿಕೊಳ್ಳುವುದು, ಸಹಾಯಕ ಸಾರಿಗೆ ಪ್ರಾಥೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾಥೇಶಿಕ ಸಾರಿಗೆ ಅಧಿಕಾರಿಗಳಿಂದ ಆದೇಶವಾದ ದಾಖಲಾತಿಗಳಿಗೆ ಅಂತಿಮ ಸಹಿ ಮಾಡುವುದು ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುವುದು.

6) ಕಛೇರಿ ಅಧೀಕ್ಷಕರು:- ಕಛೇರಿಯ ಅಧೀಕ್ಷಕರು ಸಾವಜನಿಕರು ಕಛೇರಿಗೆ ಸಲ್ಲಿಸುವ ವಿವಿಧ ಕೆಲಸಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸುವುದು, ದಿನ ನಿತ್ಯದ ರಾಜಸ್ವ ವಸೂಲಾತಿಯ ಅಂಕಿ ಅಂಶಗಳ ಸಂಗ್ರಹಣೆ ಸೇರಿದಂತೆ ಒಟ್ಟಾರೆಯಾಗಿ ಕಛೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು.

7) ಲೆಕ್ಕಾಧೀಕ್ಷಕರು: ಕಛೇರಿಯ ಖಜಾನೆ ವಿಭಾಗದ ಮೇಲ್ವಿಚಾರಣೆಗೆ ಸಹಾಯ ಮಾಡುವುದರೊಂದಿಗೆ, ದಿನನಿತ್ಯದ ರಾಜಸ್ವ ವಸೂಲಾತಿ ಲೆಕ್ಕ ಪತ್ರ ಪರಿಶೋಧನೆಯು ಪ್ರಮುಖ ಕಾರ್ಯವಾಗಿದೆ. ಖಜಾನೆ ವಿಭಾಗದಲ್ಲಿ ಸಿಬ್ಬಂದಿಗಳ ಕೆಲಸ ಮೇಲ್ವಿಚಾರಣೆಯೂ ಸೇರಿದಂತೆ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು, ರಾಜಸ್ವ ಸಂಗ್ರಹಣೆಯ ಮಾಹಿತಿ, ಲೆಕ್ಕ ಮರುಹೊಂದಾಣಿಕೆ ತಃಖ್ತೆ ತಯಾರಿಸುವುದು.

8) ಪ್ರಥಮ ದರ್ಜೆ/ದ್ವಿತೀಯ ದರ್ಜೆ ಸಹಾಯಕರು:- ಕಛೇರಿಯ ಅಧೀಕ್ಷಕರು/ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಕಡತದೊಂದಿಗೆ ಮುಂದಿನ ಆದೇಶಕ್ಕಾಗಿ ಅಧೀಕ್ಷಕರಿಗೆ ಸಲ್ಲಿಸುವುದು, ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ಸಾವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ಕಛೇರಿಯಲ್ಲಿ ಪಾವತಿ ಮಾಡುವ ಶುಲ್ಕ ಮತ್ತು ತೆರಿಗೆಗಳನ್ನು ಸ್ವೀಕರಿಸಿ ಅವುಗಳಿಗೆ ಸೂಕ್ತ ರಶೀದಿ ನೀಡುವುದು.

9) ಶೀಘ್ರಲಿಪಿಗಾರರು:- ಇವರು ಕಛೇರಿ ಮುಖ್ಯಸ್ಥರಿಗೆ ಅಪ್ಪ ಸಹಾಯಕರಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ. ವಿವಿಧ ಸಭೆ ಮತ್ತು ಸಮಾರಂಭಗಳ ಕಡತಗಳನ್ನು ನಿರ್ವಹಿಸುವುದು ಮತ್ತು ಅವುಗಳ ಮಾಹಿತಿಯನ್ನು ತಯಾರಿಸಿ ಕಛೇರಿ ಮುಖ್ಯಸ್ಥರಿಗೆ ನೀಡುವುದು. ಪ್ರತಿನಿತ್ಯ ಕಛೇರಿ ಇ-ಮೇಲ್ ವಿಳಾಸಕ್ಕೆ ಸ್ವೀಕೃತವಾಗುವ ಪತ್ರಗಳನ್ನು ತೆರೆದು ಕಛೇರಿ ಮುಖ್ಯಸ್ಥರ ಗಮನಕ್ಕೆ ತರುವುದು. ಸಭೆಯ ನಡವಳಿ ತಯಾರಿಸುವುದು. ಮೇಲಾಧಿಕಾರಿಗಳು ಸೂಚಿಸುವ ಕೆಲಸಕಾರ್ಯಗಳನ್ನು ನಿರ್ವಹಿಸುವುದು.

10) ಬೆರಳಚ್ಚುಗಾರರು:- ಕಛೇರಿಯಿಂದ ಹೊರಡಿಸುವ ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು ರಹದಾರಿ ಪರವಾನಿಗಳನ್ನು ಬೆರಳಚ್ಚಿಸುವುದು ಹಾಗೂ ಮೇಲಾಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ನಿರ್ವಹಿಸುವುದು.

11) ಹಿರಿಯ/ವಾಹನ ಚಾಲಕರು: ಕಛೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದ ವಾಹನಗಳನ್ನು ಚಲಾಯಿಸುವುದು.

12) ಅಟೆಂಡರ್/“ಡಿ” ಗ್ರೂಪ್ ನೌಕರರು (ಜವಾನರು) :- ಸ್ಥಳೀಯ ಟಪಾಲನ್ನು ವಿತರಿಸುವುದು, ಪ್ರತಿ ನಿತ್ಯ ಸಂಗ್ರಹವಾದ ರಾಜ್ಯಸ್ವವನ್ನು ಖಜಾನೆಗೆ ಜಮಾ ಮಾಡಲು ಸಹಾಯ ಮಾಡುವುದು ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದು.

4.(1) (ಬಿ) (iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು:

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಸಲ್ಲಿಸಿರುವ ಅರ್ಜಿಗಳನ್ನು ನಿಯಮಾನುಸಾರ ಕಚೇರಿಯಲ್ಲಿನ ಅಧೀಕ್ಷಕರುಗಳು ಪರಿಶೀಲಿಸಿ ಸ್ವೀಕರಿಸಿರುತ್ತಾರೆ. ತದನಂತರ ಕಚೇರಿಯ ಸ್ವೀಕೃತಿ ವಿಭಾಗದ ಮುಖಾಂತರ ಆಯಾ ವಿಭಾಗಗಳನ್ನು ನಿರ್ವಹಿಸಿರುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಕಡತದಲ್ಲಿ ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ, ನಂತರ ಅದನ್ನು ಸಂಬಂಧಿಸಿದ ಅಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣಿಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಚೇರಿ ಮುಖ್ಯಸ್ಥರು ಸದರಿ ವಿಷಯದ ಬಗ್ಗೆ ಕಡತದಲ್ಲಿ ತಮ್ಮ ತೀರ್ಮಾನದ ಆದೇಶವನ್ನು ನೀಡುತ್ತಾರೆ. ಸದರಿಯವರು ನೀಡಿದ ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರುಗಳು ಪಾಲಿಸುತ್ತಾರೆ. ಕೆಲವೊಂದು ವಿಷಯದ ಕೆಲಸಗಳಿಗೆ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ/ಮೋಟಾರು ವಾಹನ ನಿರೀಕ್ಷಕರುಗಳ ಪರಿಶೀಲನೆ ಅವಶ್ಯಕವಾಗಿದ್ದು, ಅಂತಹ ಅರ್ಜಿಗಳನ್ನು ಕಚೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗಳಿಗೆ ಕಳುಹಿಸುತ್ತಾರೆ. ವಾಹನವನ್ನು/ ಅಭ್ಯರ್ಥಿಗಳನ್ನು ಭೌತಿಕವಾಗಿ ತಾಂತ್ರಿಕವಾಗಿ ಪರಿಶೀಲಿಸಿದ ವರದಿ/ ದಾಖಲೆಗಳನ್ನು ಅಧೀಕ್ಷಕರು ಪರಿಶೀಲಿಸಿದ ನಂತರ ಕಚೇರಿ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮವಾಗಿ ಕಚೇರಿ ಮುಖ್ಯಸ್ಥರು ತೀರ್ಮಾನ ತೆಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ. ಕಚೇರಿ ಮುಖ್ಯಸ್ಥರ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

4.(1) (ಬಿ) (IV) ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು:-

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಯ್ದೆ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

- 5) ಕೇಂದ್ರ ಮೋಟಾರು ವಾಹನ ಕಾಯ್ದೆ. 1988
- 6) ಕೇಂದ್ರ ಮೋಟಾರು ವಾಹನ ನಿಯಮಗಳು, 1989
- 7) ಕರ್ನಾಟಕ ಮೋಟಾರು ವಾಹನ ನಿಯಮಗಳು, 1989
- 8) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು

5. (ಬಿ) 5. ಅದರ ಕಾರ್ಯಗಳಿಗೆ ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಉಪ ನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು:-

- 1) ಕೇಂದ್ರ ಮೋಟಾರು ವಾಹನ ಕಾಯ್ದೆ. 1988
- 2) ಕೇಂದ್ರ ಮೋಟಾರು ವಾಹನ ನಿಯಮಗಳು, 1989
- 3) ಕರ್ನಾಟಕ ಮೋಟಾರು ವಾಹನ ನಿಯಮಗಳು, 1989
- 4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು

3) 4 (1) (ಬಿ) (V) & (VI) ಅದು ಹೊಂದಿರುವ ಅಥವಾ ಅದರ ನಿಯಂತ್ರದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವಿರ ಪಟ್ಟಿ

1. ವಾಹನಗಳ ನೋಂದಣಿಯ ಕಡತ
2. ಅನುಪಯುಕ್ತದಲ್ಲಿರುವ ವಾಹನಗಳ ಅರ್ಜಿ ಹಾಗೂ ಕಡತಗಳು
3. ನಿರ್ವಾಹಕ ಅನುಜ್ಞಾ ಪತ್ರಗಳ ಇತಿಹಾಸ
4. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡಿರುವ ವಿವರಗಳ ಪುಸ್ತಕಗಳು
5. ಮೋಟಾರು ವಾಹನಗಳ ತೆರಿಗೆ, ಹಸಿರು ತೆರಿಗೆ ಹಾಗೂ ಶುಲ್ಕ ಸಂಗ್ರಹಣೆಯ ವಹಿಗಳು
6. ಪ್ರವರ್ತನ ವಿವರಗಳ ವಹಿಗಳು
7. ಸಿಬ್ಬಂದಿಗಳ ಸೇವಾಪುಸ್ತಕಗಳು ಹಾಗೂ ಅವರ ವೈಯಕ್ತಿಕ ವಹಿಗಳು
8. ವೇತನ ಬಟಾವಡೆಯ ವಹಿಗಳು
9. ಸಿಬ್ಬಂದಿಗಳ ವಾರ್ಷಿಕ ಆಸ್ತಿ ಮತ್ತು ದಾಯಿತ್ವ ವಿವಿರಗಳು
10. ಇಲಾಖಾ ವಾಹನಗಳ ಲಾಗ್ ಪುಸ್ತಕಗಳು
11. ಡಿ.ಸಿ. ಬಿಲ್ಲುಗಳ ಕಡತಗಳು ವಹಿಗಳು
12. ಸ್ಮಾರ್ಟ್ ಕಾರ್ಡ್, ತೆರಿಗೆ ಚೀಟಿ, ಎ-ಚಲನ್, ಬಿ-ಚಲನ್ ಹಾಗೂ ಗಣಕೀಕೃತ ಚಲನ್ಗಳ ದಾಸ್ತಾನು ವಹಿಗಳು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಚೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

3) 4 (1) (ಬಿ) (VI) 7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಿ ಅಥವಾ ಅದರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯಸ್ಥೆಯ ವಿವರಗಳು.

--ಇಲ್ಲ--

3) 4 (1) (ಬಿ) V(III). ರ ಮಂಡಳಿಗಳು, ಪರಿಷತ್ತುಗಳು, ಅಮಿತಿಗಳು ಅಥವಾ ನಿಯಮಗಳು ಮತ್ತು ಅದರ ಭಾಗವಾಗಿ ಅಥವಾ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ ಸಮಿತಿಗಳ ಮತ್ತು ಇತರ ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಧಾರವಾಡ (ಪಶ್ಚಿಮ), ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 68(1)ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ.

1. ಅಧ್ಯಕ್ಷರು : ಜಿಲ್ಲಾಧಿಕಾರಿಗಳು
2. ಸದಸ್ಯರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
3. ಕಾರ್ಯದರ್ಶಿ : ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ(ಪಶ್ಚಿಮ)

3) 4 (1) (ಬಿ) (IX)ರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ.

| ಕ್ರಮ ಸಂಖ್ಯೆ | ಅಧಿಕಾರಿಗಳ ಹೆಸರು ಶ್ರೀಲಶ್ರೀಮತಿ | ಹುದ್ದೆ | ವಿಳಾಸ |
|-------------|---------------------------------|--------------------------------|---|
| 1. | ಶ್ರೀ. ಆರ್. ಎಮ್.ವಣೇಕರ್ | ಪ್ರಾದೇಶಿಕ ಸಾರಿಗೆ ಅಧಿಕಾರಿ | ಪ್ರಾಸಾಲ ಕಛೇರಿ,ಮಂಗಳೂರು ಇಲ್ಲಿಗೆ ನಿಯೋಜನೆ |
| 2. | ಬಿ ಶಂಕ್ರಪ್ಪ | ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 3. | ಖಾಲಿ ಹುದ್ದೆ | ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 4. | ವಿ.ನಾಗರಾಜಾಚಾರ್ | ತೆರಿಗೆ ಮತ್ತು ಖಜಾನೆ ಅಧಿಕಾರಿ | ಪ್ರಾ.ಸಾ.ಅ.ಕಛೇರಿ, ಬೆಂಗಳೂರು (ಪೂವೆ) ಇಲ್ಲಿಗೆ ನಿಯೋಜನೆ |
| 5. | ಪಿ.ವಿ. ಕುಲಕರ್ಣಿ | ಲೆಕ್ಕಾಧೀಕ್ಷಕರು | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 6. | ದಯಾನಂದ ತಿಳಿವಳ್ಳಿ | ಅಧೀಕ್ಷಕರು | ಪ್ರಾ.ಸಾ.ಅ.ಕಛೇರಿ, ಗದಗ ಇಲ್ಲಿಗೆ ನಿಯೋಜನೆ |
| 7. | ಮಂಜುನಾಥ ಪಾಟೀಲ್ | ಅಧೀಕ್ಷಕರು | ಪ್ರಾ.ಸಾ.ಅ.ಕಛೇರಿ, ಕಲಬುರಗಿ ಇಲ್ಲಿಗೆ ನಿಯೋಜನೆ |
| 8. | ಖಾಲಿ ಹುದ್ದೆ | ಅಧೀಕ್ಷಕರು | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 9. | ಎಂ.ಎಫ್.ಬನಹಟ್ಟಿ | ಅಧೀಕ್ಷಕರು | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 10. | ಶಶಿಧರ್ ಕಂಬಾರ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ (ಪೂವೆ) ಇಲ್ಲಿಗೆ ನಿಯೋಜನೆ |
| 11 | ಖಾಲಿ ಹುದ್ದೆ | ಪ್ರ.ದ.ಸ. | ಪ್ರಾ.ಸಾ.ಅ.ಕಛೇರಿ, ಧಾರವಾಡ |
| .12 | ಪಿ.ಎನ್.ಕುಲಕರ್ಣಿ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಗದಗ ಇಲ್ಲಿಗೆ ನಿಯೋಜನೆ |
| 13 | ವಿ.ಡಿ.ಹಿರೇಮಠ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 14 | ಎಸ್.ಡಿ.ಬೆಳ್ಳಿವಾಲಿ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 15 | ಎಸ್.ಎಸ್.ಹುಲಕೋಟಿ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಗದಗ ಇಲ್ಲಿಗೆ ನಿಯೋಜನೆ |
| 16 | ಪಿ.ಆರ್.ಗಂಗಾಧರ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 17 | ಪಿ.ಜಿ.ಕುಲಕರ್ಣಿ | ಪ್ರ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 18 | ಲಕ್ಷ್ಮೀ ಜೆ ಬುದಣ್ಣನವರ್ | ಶೀಘ್ರಲಿಪಿಗಾರರು | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 19 | ಖಾಲಿ ಹುದ್ದೆ | ದ್ವಿ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 20 | ಜಿ.ಎಲ್.ಗಣೂರ | ದ್ವಿ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 21 | ಖಾಲಿ ಹುದ್ದೆ | ದ್ವಿ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 22 | ಖಾಲಿ ಹುದ್ದೆ | ದ್ವಿ.ದ.ಸ. | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 23 | ಖಾಲಿ ಹುದ್ದೆ | ದ್ವಿ.ದ.ಸ | ಪ್ರಾ.ಸಾ.ಅ.ಕಛೇರಿ, ಧಾರವಾಡ |

| | | | |
|----|----------------------|----------------|---|
| 24 | ಖಾಲಿ ಹುದ್ದೆ | ದ್ವಿ.ದ.ಸ. | ಪ್ರಾ.ಸಾ.ಅ.ಕಛೇರಿ, ಧಾರವಾಡ |
| 25 | ಶ್ರೀ. ಕೆ.ಸುರೇಶ ಕುಮಾರ | ದ್ವಿ.ದ.ಸ | ಸ.ಪ್ರಾ.ಸಾ.ಅ.ಕಛೇರಿ ಝಳಕಿ ತನಿಖಾ ಠಾಣೆ ಇಲ್ಲಿಗೆ ನಿಯೋಜನೆ |
| 26 | ಕೆ.ಎಸ್.ಬೆಂಡಿಗೇರಿ | ದ್ವಿ.ದ.ಸ. | ಸ.ಪ್ರಾ.ಸಾ.ಅ.ಕಛೇರಿ ರಾಮದುರ್ಗ ಇಲ್ಲಿಗೆ ನಿಯೋಜನೆ |
| 27 | ಎಸ್.ಎಮ್.ಖಾಜಿ | ದ್ವಿ.ದ.ಸ | ಸ.ಪ್ರಾ.ಸಾ.ಕಛೇರಿ,ದಾಂಡೇಲಿ ಇಲ್ಲಿಗೆ ನಿಯೋಜನೆ |
| 28 | ಖಾಲಿ ಹುದ್ದೆ | ದ್ವಿ.ದ.ಸ | ಪ್ರಾ.ಸಾ.ಅ ಕಛೇರಿ,ಧಾರವಾಡ |
| 29 | ಖಾಲಿ ಹುದ್ದೆ | ದ್ವಿ.ದ.ಸ | ಪ್ರಾ.ಸಾ.ಅ ಕಛೇರಿ,ಧಾರವಾಡ |
| 30 | ಆರ್.ಹೆಚ್.ನಾಗಸಮುದ್ರ | ದ್ವಿ.ದ.ಸ | ಸ.ಪ್ರಾ.ಸಾ.ಅ ಕಛೇರಿ,ಧಾರವಾಡ |
| 31 | ಖಾಲಿ ಹುದ್ದೆ | ಬೆರಳಚ್ಚುಗಾರರು | ಪ್ರಾ.ಸಾ.ಅ ಕಛೇರಿ ಧಾರವಾಡ |
| 32 | ವಿ.ಆರ್.ರಟಕಲ್ | ಬೆರಳಚ್ಚುಗಾರರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 33 | ಎ.ಐ.ಧಾರವಾಡವಾಲೆ | ವಾಹನ ಚಾಲಕರು | ಪ್ರಾ.ಸಾ.ಅ ಕಛೇರಿ,ಧಾರವಾಡ (ಪೂ)ಇಲ್ಲಿಗೆ ನಿಯೋಜನೆ |
| 34 | ಪಿ.ಎ.ಮಡ್ಡಿ | ವಾಹನ ಚಾಲಕರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 35 | ಎಸ್.ಸಿ.ದಾನಪ್ಪನವರ | ವಾಹನ ಚಾಲಕರು | ಪ್ರಾ.ಸಾ.ಅ.ಕಛೇರಿ,ಗದಗ ಇಲ್ಲಿಗೆ ನಿಯೋಜನೆ |
| 36 | ಪಿ.ಆರ್.ದೇಸಾಯಿ | ಹಿಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 37 | ಶ್ರೀ. ಆರ್.ಎ.ಕಿತ್ತೂರ | ಹಿಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 38 | ಎಸ್.ಎಂ.ಇ. ಅಥೇರ್ | ಹಿಮೋವಾನಿ | ಪ್ರಾ.ಸಾ.ಅ.ಕಛೇರಿ , ಹೊಸಪೇಟೆ ಇಲ್ಲಿಗೆ ನಿಯೋಜನೆ |
| 39 | ಖಾಲಿ ಹುದ್ದೆ | ಹಿಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 40 | ವಿನಾಯಕ್ ನಾಯಕ್ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 41 | ಖಾಲಿ ಹುದ್ದೆ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 42 | ಆರ್.ಎಸ್.ಮಾಳಗಿ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ (ಪೂ) ಇಲ್ಲಿಗೆ ನಿಯೋಜನೆ |
| 43 | ಎ.ಎಫ್.ಕಟ್ಟಿಮನಿ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 44 | ಖಾಲಿ ಹುದ್ದೆ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 45 | ಖಾಲಿ ಹುದ್ದೆ | ಮೋವಾನಿ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 46 | ಖಾಲಿ ಹುದ್ದೆ | ಅಟೆಂಡರ್ | ಪ್ರಾ.ಸಾ.ಅ.ಕಛೇರಿ ಧಾರವಾಡ |
| 47 | ಜೆ.ಕೆ. ವೆಡ್ಡಾರೆ | ಡ ವರ್ಗದ ನೌಕರರು | ಪ್ರಾ.ಸಾ.ಅ ಕಛೇರಿ,ಚಿಕ್ಕೋಡಿ ಇಲ್ಲಿಗೆ ನಿಯೋಜನೆ |
| 48 | ಖಾಲಿ ಹುದ್ದೆ | ಡ ವರ್ಗದ ನೌಕರರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 49 | ಖಾಲಿ ಹುದ್ದೆ | ಡ ವರ್ಗದ ನೌಕರರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 50 | ಖಾಲಿ ಹುದ್ದೆ | ಡ ವರ್ಗದ ನೌಕರರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 51 | ಖಾಲಿ ಹುದ್ದೆ | ಡ ವರ್ಗದ ನೌಕರರು | ಪ್ರಾ.ಸಾ.ಅ.ಕಛೇರಿ ಧಾರವಾಡ |
| 52 | ಖಾಲಿ ಹುದ್ದೆ | ಡ ವರ್ಗದ ನೌಕರರು | ಪ್ರಾ.ಸಾ.ಅ.ಕಛೇರಿ,ಧಾರವಾಡ |

| ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಧಾರವಾಡ(ಪಶ್ಚಿಮ) ಕಛೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವವರು | | | |
|--|---------------------------|---------------|--|
| ಕ್ರಮ ಸಂಖ್ಯೆ | ಹೆಸರು | ಹುದ್ದೆ | ಮೂಲ ಕಚೇರಿ |
| 1. | ಶ್ರೀ ಮಲ್ಲಿಕಾರ್ಜುನ್ ಕಪ್ಪರದ | ಹಿಮೋವಾನಿ | ಪ್ರಾಸಾಲ, ಕಛೇರಿ ಬೆಳಗಾವಿ |
| 2. | ಶ್ರೀ.ಎಸ್.ಡಿ.ಬೆಲ್ಲದ್ | ಮೋವಾನಿ | ಪ್ರಾಸಾಲ ಕಚೇರಿ, ಬೆಳಗಾವಿ |
| 3. | ಶ್ರೀ.ನಾಗರಾಜ ಶೇಳಗಿ | ಮೋವಾನಿ | ಪ್ರಾಸಾಲ ಕಛೇರಿ, ಗದಗ |
| 4. | ಶ್ರೀ ವೆ.ಆರ್.ಕುಮುದನ್ | ದ್ವಿದಸ | ಸ.ಪ್ರಾ.ಸಾ.ಅ ಕಛೇರಿ ಹೊನ್ನಾವರ |
| 5. | ಶ್ರೀಮತಿ ಎಮ್.ಎಲ್.ಬೀಡಿಕರ್ | ಪ್ರದಸ | ಪ್ರಾ.ಸಾ.ಅ ಕಛೇರಿ ಕೋಲಾರ |
| 6. | ಕು.ಆಶಾ ಹಜೇರಿ | ಶ್ರೀಫಲಿಪಿಗಾತಿ | ಪ್ರಾ.ಸಾ.ಅ , ಕಛೇರಿ ಬೆಂಗಳೂರು (ಉತ್ತರ) |
| 7. | ಶ್ರೀಮತಿ ಶೈಲಶಿರಿ, | ಪ್ರದಸ | ಪ್ರಾಸಾಲ ಕಚೇರಿ, ಹಾವೇರಿ |
| 8. | ಶ್ರೀ. ಶಿವಾನಂದ ತುಪ್ಪದ್ | ವಾಹನ ಚಾಲಕ | ಅಪರ ಸಾರಿಗೆ ಆಯುಕ್ತರು (ಪ್ರವತನ) (ಉತ್ತರ), ಧಾರವಾಡ ಕಛೇರಿ |

3) 4 (1) (ಬಿ) (X) ಅದರ ವಿ. ನಿಯಮದಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನ:

ದಿ:31-12-2021 ರ ಅಂತ್ಯಕ್ಕೆ

| ಕ್ರಮ ಸಂಖ್ಯೆ | ಅಧಿಕಾರಿ/ಸಿಬ್ಬಂದಿಗಳ ಹೆಸರು | ಹುದ್ದೆ | ವೇತನ ರೂಗಳಲ್ಲಿ |
|-------------|--------------------------|--------------------------------|---------------|
| 1. | ಶ್ರೀ. ಆರ್.ಎಮ್. ವಣೇಕರ್ | ಪ್ರಾದೇಶಿಕ ಸಾರಿಗೆ ಅಧಿಕಾರಿ | 93,040=00 |
| 2. | ಬಿ ಶಂಕ್ರಪ್ಪ | ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ | 93,040 =00 |
| 3. | ಖಾಲಿ ಹುದ್ದೆ | ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ | -- |
| 4. | ವಿ.ನಾಗರಾಜಾಚಾರ್ | ತೆರಿಗೆ ಮತ್ತು ಖಜಾನೆ ಅಧಿಕಾರಿ | 76,180=00 |
| 5. | ಪಿ.ವಿ.ಕುಲಕರ್ಣಿ | ಲೆಕ್ಕಾಧೀಕ್ಷಕರು | 71,011=00 |
| 6. | ದಯಾನಂದ ತಿಳಿವಳ್ಳಿ | ಅಧೀಕ್ಷಕರು | 56,519 =00 |
| 7. | ಮಂಜುನಾಥ ಪಾಟೀಲ್ | ಅಧೀಕ್ಷಕರು | 56,519 =00 |
| 8. | ಖಾಲಿ ಹುದ್ದೆ | ಅಧೀಕ್ಷಕರು | -- |
| 9. | ಎಂ.ಎಫ್.ಬನಹಟ್ಟಿ | ಅಧೀಕ್ಷಕರು | 67,548=00 |
| 10. | ಶಶಿಧರ್ ಕಂಬಾರ | ಪ್ರ.ದ.ಸ | 42,188=00 |
| 11. | ಖಾಲಿ ಹುದ್ದೆ | ಪ್ರ.ದ.ಸ. | -- |
| 12. | ಪಿ.ಎಸ್.ಕುಲಕರ್ಣಿ | ಪ್ರ.ದ.ಸ | 44,296=00 |
| 13. | ವಿ.ಡಿ.ಹಿರೇಮಠ | ಪ್ರ.ದ.ಸ | 43,242=00 |
| 14. | ಎಸ್.ಡಿ.ಬೆಳ್ಳಿವಾಲಿ | ಪ್ರ.ದ.ಸ | 43,242 =00 |
| 15. | ಎಸ್.ಎಸ್.ಹುಲಕೋಟಿ | ಪ್ರ.ದ.ಸ | 43,242 =00 |
| 16. | ಪಿ.ಆರ್.ಗಂಗಾಧರ | ಪ್ರ.ದ.ಸ | 40,362=00 |
| 17. | ಪಿ.ಜಿ.ಕುಲಕರ್ಣಿ | ಪ್ರ.ದ.ಸ | 44,296=00 |
| 18. | ಲಕ್ಷ್ಮೀ ಜೆ ಬುದಣ್ಣನವರ್ | ಶೀಘ್ರಲಿಪಿಗಾರರು | 45,514 =00 |
| 19. | ಖಾಲಿ ಹುದ್ದೆ | ದ್ವಿ.ದ.ಸ | -- |
| 20. | ಜಿ.ಎಲ್.ಗಣೂರ | ದ್ವಿ.ದ.ಸ | 30,667=00 |
| 21. | ಖಾಲಿ ಹುದ್ದೆ | ದ್ವಿ.ದ.ಸ | -- |
| 22. | ಖಾಲಿ ಹುದ್ದೆ | ದ್ವಿ.ದ.ಸ. | -- |
| 23. | ಖಾಲಿ ಹುದ್ದೆ | ದ್ವಿ.ದ.ಸ | -- |

| | | | |
|----|----------------------|----------------|------------|
| 24 | ಖಾಲಿ ಹುದ್ದೆ | ದ್ವಿ.ದ.ಸ. | -- |
| 25 | ಶ್ರೀ. ಕೆ.ಸುರೇಶ ಕುಮಾರ | ದ್ವಿ.ದ.ಸ | 52,515=00 |
| 26 | ಕೆ.ಎಸ್.ಬೆಂಡಿಗೇರಿ | ದ್ವಿ.ದ.ಸ. | 48,792=00 |
| 27 | ಎಸ್.ಎಮ್.ಖಾಜಿ | ದ್ವಿ.ದ.ಸ | 48,792=00 |
| 28 | ಖಾಲಿ ಹುದ್ದೆ | ದ್ವಿ.ದ.ಸ | -- |
| 29 | ಖಾಲಿ ಹುದ್ದೆ | ದ್ವಿ.ದ.ಸ | -- |
| 30 | ಆರ್.ಹೆಚ್.ನಾಗಸಮುದ್ರ | ದ್ವಿ.ದ.ಸ | 37,692 =00 |
| 31 | ಖಾಲಿ ಹುದ್ದೆ | ಬೆರಳಚ್ಚುಗಾರರು | -- |
| 32 | ವಿ.ಆರ್.ರಟಕಲ್ | ಬೆರಳಚ್ಚುಗಾರರು | 35,163 =00 |
| 33 | ಎ.ಐ.ಧಾರವಾಡವಾಲೆ | ವಾಹನ ಚಾಲಕರು | 38,127 =00 |
| 34 | ಪಿ.ಎ.ಮಡ್ಡಿ | ವಾಹನ ಚಾಲಕರು | 56,894=00 |
| 35 | ಎಸ್.ಸಿ.ದಾನಪ್ಪನವರ | ವಾಹನ ಚಾಲಕರು | 38,127 =00 |
| 36 | ಪಿ.ಆರ್.ದೇಸಾಯಿ | ಹಿಮೋವಾನಿ | 93,240=00 |
| 37 | ಆರ್.ಎ. ಕಿತ್ತೂರ್ | ಹಿಮೋವಾನಿ | 93,340=00 |
| 38 | ಎಸ್.ಎಂ.ಇ, ಅಥೇರ್ | ಹಿಮೋವಾನಿ | 93,140=00 |
| 39 | ಖಾಲಿ ಹುದ್ದೆ | ಹಿಮೋವಾನಿ | -- |
| 40 | ವಿನಾಯಕ್ ನಾಯಕ್ | ಮೋವಾನಿ | 62,751=00 |
| 41 | ಖಾಲಿ ಹುದ್ದೆ | ಮೋವಾನಿ | -- |
| 42 | ಆರ್.ಎಸ್.ಮಾಳಗಿ | ಮೋವಾನಿ | 62,801=00 |
| 43 | ಎ.ಎಫ್.ಕಟ್ಟಿಮನಿ | ಮೋವಾನಿ | 62,751=00 |
| 44 | ಖಾಲಿ ಹುದ್ದೆ | ಮೋವಾನಿ | -- |
| 45 | ಖಾಲಿ ಹುದ್ದೆ | ಮೋವಾನಿ | -- |
| 46 | ಖಾಲಿ ಹುದ್ದೆ | ಅಟೆಂಡರ್ | -- |
| 47 | ಜೆ.ಕೆ. ಪೆಡ್ಡಾರೆ | ಡ ವರ್ಗದ ನೌಕರರು | 47,457 =00 |
| 48 | ಖಾಲಿ ಹುದ್ದೆ | ಡ ವರ್ಗದ ನೌಕರರು | -- |
| 49 | ಖಾಲಿ ಹುದ್ದೆ | ಡ ವರ್ಗದ ನೌಕರರು | -- |
| 50 | ಖಾಲಿ ಹುದ್ದೆ | ಡ ವರ್ಗದ ನೌಕರರು | -- |
| 51 | ಖಾಲಿ ಹುದ್ದೆ | ಡ ವರ್ಗದ ನೌಕರರು | -- |
| 52 | ಖಾಲಿ ಹುದ್ದೆ | ಡ ವರ್ಗದ ನೌಕರರು | -- |

3) 4 (1) (ಬಿ) (XI) 11 ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟಾವಾಡೆಗಳ ವರದಿಯನ್ನು ಸೂಚಿಸಿ: ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯ

ಅನುದಾನ ಬಿಡುಗಡೆ- 2021-22

ಪ್ರಧಾನ ಲೆಕ್ಕ ಶೀರ್ಷಿಕೆ:2041-00-101-0-01 (ಯೋಜನೇತರ)

ದಿನಾಂಕ:31-12-2021 ರ ಅಂತ್ಯಕ್ಕೆ

| ಲೆಕ್ಕ ಶೀರ್ಷಿಕೆ | ಅನುದಾನ ಬಿಡುಗಡೆ | ಖರ್ಚಿನ ಬಾಬು | ಉಳಿದ ಹಣ |
|--|----------------|-------------|-------------|
| ಪ್ರವಾಸ ಭತ್ಯೆ 041 (Non Plan) | - | - | - |
| ಕಚೇರಿ ವೆಚ್ಚಗಳೂ 051 (Non Plan) | 5,81,000=00 | 5,80,529=00 | 471=00 |
| ಕಟ್ಟಡ, ಭಾಡಿಗ ಮತ್ತು ವಿದ್ಯುತ್ ವೆಚ್ಚ-071 (Non Plan) | 3,41,000=00 | 2,90,421=00 | 50,579=00 |
| ವಾಹನ ದುರಸ್ತಿ ಮತ್ತು ಇಂಧನ-195 (Non Plan) | 4,50,000=00 | 2,72,614=00 | 1,77,386=00 |
| ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ-059 (Plan) | -- | -- | -- |
| ಟಿ.ಎಸ್.ಪಿ -422(Plan) | -- | -- | -- |
| ಎಸ್.ಸಿ.ಪಿ -423 (Plan) | -- | -- | -- |
| ರಾಷ್ಟ್ರೀಯ ರಸ್ತೆ ಸುರಕ್ಷತೆ ಸಪ್ತಾಹ 125 (Plan) | -- | -- | -- |
| ವೈದ್ಯಕೀಯ ವೆಚ್ಚ (021) | -- | -- | -- |
| ದೂರವಾಣಿ ವೆಚ್ಚ (052) | 1,25,000=00 | 1,21,048=00 | 3,952=00 |
| ಯಂತ್ರೋಪಕರಣ ಮತ್ತು ಉಪಕರಣ (180) | 50,000=00 | 00 | 50,000=00 |

3) 4 (1) (ಬಿ) (XII)ರ ಹಂಚಿಕೆ ಮಾಡಲಾದ ಮೊಬಲಗುನ್ನೊಳಗೊಂಡು, ಸಹಾಯಧನ ಕಾರ್ಯ ಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳನ್ನು ಫನಾನುಭವಿಗಳ ವಿವರಗಳು.

1) ಸಾರಿಗೆ ಇಲಾಖೆಯ ನಿರ್ದೇಶನದ ಮೇರೆಗೆ ಕಛೇರಿಯ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯ ಅಡಿಯಲ್ಲಿ 2021-22ನೇ ಸಾಲಿನಲ್ಲಿ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ನಿಗದಿಪಡಿಸಿ ನೀಡಿರುವುದಿಲ್ಲ.

2) ಆಟೋರೀಕ್ಷಾ ವಾಹನಗಳಿಗೆ ಎಲ್.ವಿ.ಜಿ. ಕಿಟ್ ಅಳವಡಿಸಿದ ವಾಹನಗಳ ಫಲಾನುಭವಿಗಳಿಗೆ ರೂ.2000/- ಗಳನ್ನು ಪ್ರತಿ ಆಟೋರೀಕ್ಷಾ ರಹದಾರಿದಾರರಿಗೆ ಮಂಜೂರು ಮಾಡುವ ಯೋಜನೆಯಡಿಯಲ್ಲಿ ಪ್ರಸಕ್ತ ವರುಷದ ಡಿಸೆಂಬರ್-2021ರ ಅಂತ್ಯದವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿರುವುದಿಲ್ಲ.

3) 4 (1) (ಬಿ) (XIII) ಅಡು ನೀಡಿರುವ ರಿಯಾಯತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು

ಪಡೆಯುವವರ ವಿವರಗಳು: _____

-ಇರುವುದಿಲ್ಲ-

3) 4 (1) (ಬಿ) (XIV)ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

ಭಾಗಶಃ:- ಮಾಹಿತಿಗಳು ಗಣಕೀಕರಣಗೊಂಡಿದ್ದು, ಗಣಕೀಕರಣಗೊಂಡ ಕಡತಗಳ ಲಭ್ಯವಿರುವ ಮಾಹಿತಿಯನ್ನು ಪಡೆಯಬಹುದು.

3) 4 (1) (ಬಿ) (XV) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೂ ಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

-ಸೌಲಭ್ಯವಿಲ್ಲ-

ಹಣ ಪಾವತಿಸುವ ಸಮಯ- ಸೋಮವಾರದಿಂದ ಶುಕ್ರವಾರದವರೆಗೆ

ಬೆಳಿಗ್ಗೆ 10:30ರಿಂದ 02.30ರ ವರೆಗೆ

ಶನಿವಾರ 10:30ರಿಂದ 12:00ರ ವರೆಗೆ

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ಈ ವರೆಗೆ ಅಸ್ತಿತ್ವದಲ್ಲಿ ಇರುವುದಿಲ್ಲ.

3) 4 (1) (ಬಿ) (XVI). ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮ ಮತ್ತು ಇತರ ವಿವರಗಳು. -

| ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ದೂ.ಸಂಖ್ಯೆ | ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ದೂ.ಸಂಖ್ಯೆ | 1ನೇ ಮೆಲ್ಮನವಿ ಪ್ರಾಧಿಕಾರ ಮತ್ತು ದೂ. ಸಂಖ್ಯೆ |
|--|---|---|
| ಶ್ರೀ. ಬಿ.ಶಂಕ್ರಪ್ಪ ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ (ಪಶ್ಚಿಮ) (ಪ್ರಭಾರ) | ಶ್ರೀ. ಬಿ.ಶಂಕ್ರಪ್ಪ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ (ಪಶ್ಚಿಮ) | ಶ್ರೀಮತಿ. ಶೋಭಾ ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ, ಸಂಗೋಳ್ಳಿರಾಯಣ್ಣ ವೃತ್ತ, ಬೆಳಗಾವಿ. |
| ದೂ.ಸಂ:0836-2233929/925 e-mail: rtodwd-ka@nic.in | ದೂ.ಸಂ:0836-2233929/925 e-mail: rtodwd-ka@nic.in | ದೂ.ಸಂ:0831-2423900 e-mail: dctbgn-tran-ka@nic.in |

3) 4 (1) (ಬಿ) (XVII). ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರತಿಸ್ತುತಕ್ಕದ್ದು.

ಅ. ಈ ಕಚೇರಿಗೆ ಒಟ್ಟು 2021-22 ವರ್ಷದ ಸಾಲಿನಲ್ಲಿ ಒಟ್ಟು ರೂ. 86.09 ಕೋಟಿ ರಾಜಸ್ವ ವಸೂಲಾತಿಗೆ ಗುರಿ ನಿಗದಿಪಡಿಸಿದ್ದು ಅದರಲ್ಲಿ ಡಿಸೆಂಬರ್-2021ರ ಅಂತ್ಯದವರೆಗೆ ಒಟ್ಟು ರೂ.62.38 ಕೋಟಿ (96.61%) ರಾಜಸ್ವ ವಸೂಲಿ ಮಾಡಲಾಗಿದೆ. ಅದರಂತೆ ಗುರಿ ಮುಟ್ಟಲಾಗಿದೆ.

ಆ.ಕೇಂದ್ರ ಕಚೇರಿಯಾದ ಮಾನ್ಯ ಸಾರಿಗೆ ಆಯುಕ್ತರ ಕಚೇರಿ, ಬೆಂಗಳೂರಿನಿಂದ ಬಿಡುಗಡೆಯಾದ ವೆಬ್ ಸೈಟ್ <https://transport.karnataka.gov.in> ಹಾಗೂ <https://parivahan.gov.in> ರಲ್ಲಿ ಸಾರ್ವಜನಿಕರು ತಮ್ಮ ಕಾರ್ಯಕಲನಗಳಿಗೆ ಅನುಸರಿಸಬೇಕಾದ ಸೂಕ್ತ ಮಾರ್ಗದರ್ಶನವನ್ನು ಪ್ರಕಟಿಸಲಾಗಿರುತ್ತದೆ.

ಸಾರ್ವಜನಿಕ ಮಾಹಿತಿ ಅಧಿಕಾರಿ,
ಪ್ರಾದೇಶಿಕ ಸಾರಿಗೆ ಅಧಿಕಾರಿ
ಧಾರವಾಡ (ಪಶ್ಚಿಮ).